


# 'Kannada has always protected Kodava language'

## Book 'Haradasa Appacha Kavi' released




Literary and Cultural Thinker Dr. Adengada A. Kuttappa (centre), who released the book *Haradasa Appacha Kavi*, brought out by Theatre artiste Addanda Cariappa (third from right), is seen with chief guest Odiyanda Ganesh, Bharani Art Gallery Director Nellamakkada B. Kaverappa, Natana Director Mandya Ramesh, another guest Kattera A. Nanaiah and artiste Anitha Cariappa.

Mysuru, Sept.25 (MK&US)- "Kodava language is like seeds inside a fruit which is Kannada language," observed Literary and Cultural Thinker Dr. A.A. Kuttappa.

He was speaking at 'Kodava Thakk - Sahitya Dina' (Kodava Language and Literate Day) organised jointly by Kendra Sahitya Akademi, New Delhi, Rangaboomi Trust, Kodagu and Natana Ranga Shaale at Natana Rangamandira in Ramakrishnanagar recently to commemorate the 151st birth anniversary of Haradasa Appacha Kavi.

Dr. Kuttappa recalled that Appacha Kavi was an expert playwright whose four plays have become very popular. He commended Akademi Member and Theatre artiste Addanda Cariappa for coming out with the book *Haradasa Appacha Kavi* that was released at the event.

Speaking on the occasion, Cariappa observed that protect-



**Appacha Kavi**

ing Kannada language with script has become tough and promoting Kodava language without a script by Appacha Kavi was really laudable.

When the 14th Kannada Sahitya Sammelana was held in Kodagu, D.V. Gundappa, Chairing the Sammelana, appreciated holding the event in Kodagu and predicted that Kodavas would protect Kannada in the coming days, he recalled.

Continuing, Cariappa said that

'Kodava Thakk - Sahitya Dina' is being celebrated to commemorate the birth anniversary of Appacha Kavi and added that the country's first folk literature 'Pattole Palame' running to 612 pages was in Kodava language. He sought establishing of a Haradasa Appacha Kavi Study Chair at the University of Mysore and also to organise Appacha Kavi Jayanti in Kodagu by the State Government.

Bharani Art Gallery Director Nellamakkada B. Kaverappa said that the State cannot forget Haradasa Kavi who used to read Shlokas of epics and who promoted the Kodava literature.

On the occasion, the play 'Badk' was staged by Cariappa and Anitha couple in the lead roles of the elderly couple Chegappa and Thangachi with a lot of humorous anecdotes portraying the true life of a happy married couple.

# ಕೊಡವ ಭಾಷ್ಟಗೆ ಕನ್ನಡವೇ ರಕ್ತಕ್ಕ

ಮೈಸೂರು, ಸ.21(ಎಂಕೆ)- ಕೊಡವ ಭಾಷೆ ಕನ್ನಡ ಭಾಷೆಯಿಂಬ ಹಣ್ಣೆನೊಳಗಿ ರುವ ಬೀಜದಂತೆ ಕನ್ನಡದ ಕವಚದಲ್ಲಿ ರಕ್ತಕ್ಕ ಪಡೆದಿದೆ ಎಂದು ಸಂಸ್ಕೃತಿ ಚಿಂತಕ ಡಾ.ಆದೇಂಗಡೆ ಕುಟುಂಬ ಹೇಳಿದರು.


ಮೈಸೂರಿನ ರಾಮಕೃಷ್ಣನಗರದಲ್ಲಿರುವ ನಟನ ರಂಗಮಂದಿರದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ, ರಂಗಭೂಮಿ ಪ್ರತಿ ಖಾನ ಕೊಡಗು ಹಾಗೂ ನಟನ ರಂಗ ಶಾಲೆ ಸಂಯುಕ್ತಾರ್ಥಿಯದಲ್ಲಿ ಹರದಾಸ ಅಪ್ಪಜ್ಞಕವಿಯ 151ನೇ ಜಯಿಂತಿ ಅಂಗವಾಗಿ ಆಯೋಜಿಸಿದ್ದ 'ಕೊಡವ ತಕ್ಕ-ಸಾಹಿತ್ಯ ದಿನ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹರದಾಸ ಅಪ್ಪಜ್ಞಕವಿಯು ತಮ್ಮ ಜೀವನ ವನ್ನು ಮೂರ್ಖವಾಗಿ ನಾಟಕಗಳಲ್ಲಿ ಕೊಡ ಗಿಸಿಕೊಂಡಿದ್ದರು. ಅಪ್ಪಜ್ಞಕವಿ ಬರದ ನಾಲ್ಕು ನಾಟಕಗಳು ಎಲ್ಲರ ಮನಸೆಳೆದಿವೆ. ಅವರ ಹುಟ್ಟುಹಬ್ಬದ ಕೊಡುಗೆಯಾಗಿ ಅಧ್ಯಂಡ ಸಿ.ಕಾರ್ಯಪ್ಪ ಅವರು ಪುಸ್ತಕ ಬರದಿರುವುದು ಶಾಫನೀಯ. ಬೆರ್ಳ ಲೀಕೆಯಷ್ಟಿರುವ ಕೊಡವ ಬರಹಗಾರರಲ್ಲಿ ಕಾರ್ಯಪ್ಪ ಪ್ರಮುಖಿರಾಗಿದ್ದು, ಮುಂದಿನ ದಿನಗಳಲ್ಲಿ ಕೊಡವ ಸಾಹಿತ್ಯಗಳು ಹೇಜ್ಜಾಗಿಲಿ. ಕಾರ್ಯಪ್ಪ ಅವರ 'ಬ್ರಾಹ್ಮ' ನಾಟಕ ಕೊಡಿನ ಜನರ ಜೀವನವನ್ನು ಪ್ರತಿ ಬಿಂಬಿಸುವ ನಾಟಕವಾಗಿದೆ ಎಂದು ಹೇಳಿದರು.

ಇದೇ ವೇಳೆ ಕೇಂದ್ರ ಸಾಹಿತ್ಯ ಅಕಾಡೆಮಿ ಹೊರತಂದಿರುವ 'ಹರದಾಸ ಅಪ್ಪಜ್ಞಕವಿ' ಕೃತಿಯನ್ನು ಬಿಡುಗಡೆ ಮಾಡಿದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರೂ ಉದ್ದರಾಕ್ರಮೀ ಅಧ್ಯಂಡ ಸಿ.ಕಾರ್ಯಪ್ಪ ಮಾನಾಧಿ, ಲಿಟರೇರಿ ಕನ್ನಡ ಭಾಷೆ ಯಾನ್ಸ್ ಬಿಂಬಿ ಕೊಡವ ತಕ್ಕ-ಸಾಹಿತ್ಯ ದಿನವ

● ಸಂಸ್ಕೃತ ಜಿಂತಕ ಡಾ.ಆದೇಂಗಡ ಕುಟುಂಬ ಅಭಿಮತ ● ಹರದಾಸ ಅಪ್ಪಜ್ಞಕವಿ ನೃರಜಿ



ಮೈಸೂರಿನ ರಾಮಕೃಷ್ಣನಗರದಲ್ಲಿರುವ ನಟನ ರಂಗಮಂದಿರದಲ್ಲಿ ಹರದಾಸ ಅಪ್ಪಜ್ಞಕವಿಯ 151ನೇ ಜಯಿಂತಿ ಅಂಗವಾಗಿ ಆಯೋಜಿಸಿದ್ದ 'ಕೊಡವ ತಕ್ಕ-ಸಾಹಿತ್ಯ ದಿನ' ಕಾರ್ಯಕ್ರಮದಲ್ಲಿ ರಂಗಕ್ರಮ ಅಧ್ಯಂಡ ಸಿ.ಕಾರ್ಯಪ್ಪ ರಚಿತ ಹರದಾಸ ಅಪ್ಪಜ್ಞಕವಿ' ಕೃತಿಯನ್ನು ಸಂಸ್ಕೃತ ಚಿಂತಕ ಡಾ.ಆದೇಂಗಡ ಕುಟುಂಬ ಬಿಡುಗಡೆ ಮಾಡಿದರು.

ಬೇಕಾದ ಪರಿಸ್ಥಿತಿ ಎದುರಾಗಿದ್ದು. ಲಿಟರೇರಿ ಇಲ್ಲದ ಭಾಷೆಯನ್ನು ಬೆಳೆಸಿದ ಕೇರ್ಮಿ ಹರದಾಸ ಅಪ್ಪಜ್ಞಕವಿಗೆ ಸಲ್ಲಾತದೆ. 14ನೇ ಕನ್ನಡ ಸಾಹಿತ್ಯ ಸಮ್ಮೇಳನ ಕೊಡಗಿನಲ್ಲಿ ನಡೆದಾಗ ದಿವಿಜಯವರು ಕನ್ನಡ ವಲ್ಲದ ಪ್ರದೇಶದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಮಾಡುತ್ತಿದ್ದೇವೆ. ಇಲ್ಲಿನ ಜನರ ಆತ್ಮೀಯತೆ ವಿಶ್ವಾಗಿದ್ದು, ಇವರೇ ಮುಂದಿನ ದಿನಗಳಲ್ಲಿ ಕನ್ನಡವನ್ನು ರಕ್ಷಿಸುತ್ತಾರೆ ಎಂದಿದ್ದರು ಎಂದು ಸ್ವರ್ಣಿಸಿದರು.

ಅಪ್ಪಜ್ಞಕವಿ ರಂಗಭೂಮಿ ಮೂಲಕ ಬೆಳೆದವರು. ನಾಟಕ ಕಂಪನಿಯನ್ನು ಕಟ್ಟಿ ರಂಗಭೂಮಿಯ ಸೇವೆಯನ್ನು ಮಾಡಿದರೆ. ಅವರು ಹುಟ್ಟಿದ ದಿನದ ಅಂಗವಾಗಿ ಕೊಡವ ತಕ್ಕ-ಸಾಹಿತ್ಯ ದಿನವ

ನಾಗಿ ಆಚರಣೆ ಮಾಡುತ್ತಿದ್ದೇವೆ. ಅಲ್ಲದೆ ಭಾರತದ ಮೊಟ್ಟ ಮೊದಲ ಜಾನಪದ ಲಿಖಿತ ಗ್ರಂಥ 'ಪಟ್ಟೋಳ ಪದುಮೆ' 6/2 ಮಟಗಳಲ್ಲಿದ್ದು, ಕೊಡವ ಭಾಷೆಯಲ್ಲಿದೆ ಎಂದು ಅವರು ತಿಳಿಸಿದರು.

ಭರಣಿ ಆರ್ಥ ಗ್ರಾಲರಿ ನಿದೇಶಕ ನೆಲ್ಲಮುಕ್ಕೆಡ ಕಾವೇರಪ್ಪ ಮಾತನಾಡಿ, ಕನ್ನಡನಾಡು ಹರದಾಸರನ್ನು ಮರಯುವಂತಿಲ್ಲ. ಕನ್ನಡ ಭಾಷೆಯ ಲಿಪಿಯ ಬೆಳವಣಿಗೆ ಕೊಡವ ಭಾಷೆಯ ಬೆಂಬಲ

ವಿದೆ. ಇಡೀ ಕೊಡವ ಜನಾಂಗದಲ್ಲಿ ಹರದಾಸ ಅಪ್ಪಜ್ಞಕವಿಯಂತಹ ಮತ್ತೊಬ್ಬು ಹುಟ್ಟುವರಿಲ್ಲ. ಅವರ ಕೊಡುಗೆ ಅವಿಸ್ತರಣೆಯವಾದು. ತಮ್ಮ ಏಳನೇ ವಯಸ್ಸಿಗೆ ಜ್ಯೇಮಿನಿ ಭಾರತದಂತಹ

ಮಹಾಕಾವ್ಯದ ಶ್ಲೋಕಗಳನ್ನು ಓದುತ್ತಿದ್ದ ಅವರು, ಕೊಡವ ಭಾಷೆ ಸಾಹಿತ್ಯ ಪನೆಂಬುದನ್ನು ತೊರಿಸಿದ್ದಾರೆ ಎಂದು ಬಣ್ಣಿಸಿದರು.

**ಬ್ರಾಹ್ಮ ನಾಟಕ ಪ್ರದರ್ಶನ:** ಬದುಕಿನ ಕಲೆಯನ್ನು ತಿಳಿಸುವ, ಬದುಕಿನ ವಿನ್ಯಾಸ, ನೋವಿನಿಂದ ಬಳಲಿದವರಿಗೆ ಥರೆಟಿಯಿಂದ ಹೆಸರಾಗಿರುವ 'ಬ್ರಾಹ್ಮ' ನಾಟಕ ಪ್ರದರ್ಶನ ರಂಗತ್ತಿಯ ಕಣ್ಣನ ಸೆಳಿಯಿತು.

ಇಂದಿನ ಆದುನಿಕ ಯುಗದಲ್ಲಿ ಬದುಕಿನ ಅರ್ಥವನ್ನು ಕಳೆದುಕೊಂಡಿರುವ ಹಾಗೂ ಸಂಸಾರ ಸಾಮರಸ್ಯವನ್ನು ಅರಿಯದ ದಂಪತ್ತಿಗಳಿಗೆ, ಆಕರ್ಷಕ ಸಂಭಾಷಣೆಯ ಮೂಲಕ ಸುಂದರ ಜೀವನದ ಅರ್ಥವನ್ನು ತಿಳಿಸುವ ಬ್ರಾಹ್ಮ ನಾಟಕ ಮನರಂಜನೆಯನ್ನು ಅಧ್ಯತ್ಮ

ಹರದಾಸ ಅಪ್ಪಜ್ಞಕವಿಯ ಅಧ್ಯಯನ ಪೀಠ ಸಾಪನೆಯಾಗಬೇಕು

ಸಾಹಿತ್ಯ ಕ್ಷೇತ್ರಕ್ಕ ಮಹತ್ವದ ಕೊಡುಗೆಯನ್ನು ನೀಡಿರುವ ಹರದಾಸ ಅಪ್ಪಜ್ಞಕವಿಯ ಅಧ್ಯಯನ ಪೀಠ ಮೈಸೂರು ವಿಧಿಯಲ್ಲಿ ಸಾಫ್ತವನೆಯಾಗಬೇಕು. ಅಲ್ಲದೆ ಸರ್ಕಾರ ಕೊಡಗಿನಲ್ಲಾದರೂ ಅಪ್ಪಜ್ಞಕವಿಯ ಜಯಿಂತೆಯನ್ನು ಆಚಾರ್ಯ ಮಾಡಬೇಕು. ಅವರ ಕುರಿತು ಹಲವು ಇಂದು ದಾಖ್ಯಾತ್ಮಕ ಪದವಿಗಳನ್ನು ಪಡೆದಿದ್ದಾರೆ. ಕೊಡವ ಜನಾಂಗ ದೇಶಭಕ್ತಿ ಜನಾಂಗ ವಾಗಿದ್ದು, ದೇಶಕ್ಕೇವೆಯನ್ನು ಮಾಡುತ್ತಿದ್ದೆ. ಎಂದು ರಂಗಕ್ರಮ ಅಧ್ಯಂಡ ಸಿ.ಕಾರ್ಯಪ್ಪ ಮನವಿ ಮಾಡಿದರು.

ಮನರಂಜನೆಯನ್ನು ನೀಡಿತು.

ಮುಖ್ಯ ಭೂಮಿಕೆಯಲ್ಲಿ ರಂಗಕ್ರಮ ವಿದರಾದ ಅಧ್ಯಂಡ ಸಿ.ಕಾರ್ಯಪ್ಪ ಮತ್ತು ಅನಿತಾ ಕಾರ್ಯಪ್ಪ, ವೃದ್ಧ ದಂಪತ್ತಿಗಳಾದ ಜಂಗಪ್ಪ ಹಾಗೂ ತಂಗಚ್ಚಿಯಾಗಿ ಹಾಸ್ಯಭರಿತ ಸಂಭಾಷಣೆಗಳ ಮೂಲಕ ಶಿಶ್ರೂಪ, ಬಂಪಾಳಿಗಳನ್ನು ಗಿಟ್ಟಿ, ದಾಂಪತ್ಯ ಬದುಕಿನ ಆನಂದವನ್ನು ಸವಿಯುವ ಮಾರ್ಗವನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ರಂಗಕ್ರಮ ಮಂಡ್ಯ ರಮೇಶ್, ಕಲಾ ವಿದೆ ಎ.ಕೆ.ಅನಿತಾ ಕಾರ್ಯಪ್ಪ, ಕೊಡವ ಮುಖ್ಯಂದರಾದ ಪ್ರಿಯೆಂದ್ರಿಯ ಗಣೇಶ್, ಕಟ್ಟೆರ ನಾಣಯ ಮತ್ತಿತರರು ಉಪಸ್ಥಿತಿರುತ್ತಿದ್ದರು.



ಅಡ್ಡಂಡ ಸಿ. ಕಾರಿಪ್ಪಾ

ಇತಿಹಾಸಕಾರರು - ಕೊಡಗು

e-mail:

addandacariappa@gmail.com

## ಪ್ರಚಲಿತ

# ಕೊಡವ ಭಾಷೆಯನ್ನು ಶ್ರೀಮಂತೆಗೋಳಿಂದ ಹರದಾಸ ಉಪಚರಣೆ


ಲೀಟ್ ಇಲ್ಲದ, ಕೇವಲ 2 ರಿಂದ ವರದೂರೆ ಲಕ್ಷ ಜನ ಮಾತನಾಡುವ, ಅದರಲ್ಲಿ ಗುಡ್ಡಾದು ಪ್ರಾಂತ್ಯದ ಒಂದು ಭಾಷೆ ಉಳಿಯುವುದು ಸಾಧ್ಯವೇ? ಇದರಲ್ಲಿ ಸಾಹಿತ್ಯ ಕೃಷಿ. ಈ ಭಾಷೆಗೊಂದು ಸ್ಥಾನಮಾನ, ಸಂವಿಧಾನದಲ್ಲಿ ಮಾನ್ಯತೆ ಇದ್ದಲ್ಲ ಸಾಧ್ಯವೇ? ಇದಕ್ಕೆ ಉತ್ತರ ಸಹಜವಾಗಿ 'ಸಾಧ್ಯವೇ ಇಲ್ಲ' ಅಭಿಪ್ರಾಯ? ಆದರೆ, ಇದು ಸಾಧ್ಯ, ಮುಂದೊಂದು ದಿನ ಸಾಧ್ಯವಾಗಲಿದೆ ಎಂದು ತೋರಿಸಲು ಗಟ್ಟಿ ಅಡಿಪಾಯ ಹಾಕಿದವರು ಕೊಡವ ಭಾಷೆಯ ಆದಿಕವಿ. ಹರದಾಸ, ಸಂತ ದಾರ್ಶನಿಕ ಅಪ್ಪನೆರವಂಡ ಅಪ್ಪಣಿಕವಿ.

ಕೊಡವ ಭಾಷೆಗೆ ಆದು ಮಾತಿನಲ್ಲಿ, ಜನಪದ ದಲ್ಲಿ ಒಂದು ಇತಿಹಾಸವಿದೆ. ಕೊಡಗಿಂಬ ದಟ್ಟಾ ಅರಣ್ಯ-ಬೆಟ್ಟಗಳ ಬುಡದಲ್ಲಿ ವಾಸಿಸುವ ತನ್ನದೇ ಆದ ವಿಶಿಷ್ಟ ಸಂಸ್ಕृತಿ-ಸಂಪುರ್ಣಾಯ, ಉದ್ದಪ್ಪ-ಸೌಂದರ್ಯಗಳಿಂದ ಕಂಗೊಳಿಸುವ ಪುಟ್ಟಿ ಜನಾಂಗ ಕೊಡವರು. ಅದಕ್ಕೊಂದು ಸಣ್ಣ ಪ್ರಮಾಣದ ಉಪ ಜನಾಂಗಗಳು ಎಲ್ಲಾ ಸೇರಿ ಈಗಿನ ಜನಸಂಖ್ಯೆಯಲ್ಲಿ 2.50. ಲಕ್ಷ ಜನರ ಮನೆಯ ಭಾಷೆ ಕೊಡವ.

ಈ ಭಾಷೆಯ ಜನಪದ ಸಿರಿವಂತವಾಗಿದೆ, ಏಳು ಅಕ್ಷರಗಳ ಸಾಲಿನ 'ಬಾಳೋಪಾಟ' ಎಂಬ ಬದುಕಿನ ಹಾಡು. ಇದರ ಸಂಗ್ರಹದ ಮೊದಲ ಕೃತಿ 'ಪಟ್ಟೋಲೆ ಪಳ್ಳಮೆ' (1924). ನಡಿಕೇರಿಯಂಡ ಚೆಳ್ಳಿಪ್ಪ ಎಂಬ ಲೇಖಕರಿಂದ ಪ್ರಕಟಗೊಂಡಿದ್ದು, ಭಾರತೀಯ ಜನಪದ ಲೋಕದ ಮೊಟ್ಟ ಮೊದಲ ಲಿಖಿತ ಜನಪದ ಗ್ರಂಥ. ಇದು ಲೀಟ್ ಇಲ್ಲದ ಕೊಡವ ಭಾಷೆಯದು. ಲೀಟ್ ಇರುವ ಅನೇಕ ಭಾರತೀಯ ಭಾಷೆಗಳನ್ನು ಮೇರಿ ಈ ಹೆಗ್ಗಳಿಕೆ ಮಾಡಿದೆ. ಜನಪದ ಒಂದಿದ್ದರೆ ಸಾಕೇ? ಕೊಡವ ಭಾಷೆಯಲ್ಲಿ ಗ್ರಂಥಸ್ತ ಸಾಹಿತ್ಯ ಕೃತಿಗಳು ಬೇಕು. ಭಾಷೆಗೆ ಒಂದು ನೆಲಿಗಟ್ಟಿ ಸಿಗಬೇಕು ಎಂದು ಪ್ರಯತ್ನಿಸಿ ಸಫಲ ರಾದವರು ಹರದಾಸ ಅಪ್ಪಣಿಕವಿ. ಅಪ್ಪಣಿಕವಿ ಇದಕ್ಕಾಗಿ ಆರಿಸಿಕೊಂಡ ಮಾಧ್ಯಮ ರಂಗ ಭೂಮಿ, ಯಾವುದೇ ಕಥೆ, ಕಾದಂಬರಿ, ಕವನ ಬರೆದು ಜನಸಮಾಹವನ್ನು ತಕ್ಷಣ ಸೆಳೆಯಲು ಸಾಧ್ಯವಿಲ್ಲ. ಭಾಷೆ ಬೆಳಿಸಲು ಸಾಧ್ಯವಾಗಿದ್ದು ಒಂದು ಜನಸಮಾಹವಕ್ಕೆ ಮನರಂಜನಯ ಮಾಲೆ ನೂಲು ಭಾಷೆಯನ್ನು ಕಾಣುಗೊಳಿಸಿದರು.

ಮೈಸೂರಿನ ರಾಮಕೃಷ್ಣನಗರದಲ್ಲಿ ಖ್ಯಾತ ರಂಗಕುರು ಮಂಧ್ಯ ರಮೇಶ್‌ರ ನಟನಾರಂತರ ಶಾಲೀಯಿಳಿ ದಿನಾಂಕ 21.9.2019 ರಂದು ನಂಜಿ ರ ಗಂಭೀರ ಅಪ್ಪಣಿ ಕವಿಯ ಕಾನೇ ಜಯಂತ ನಡೆಯಾದೆ. ಈ ಕಾರ್ಯಕ್ರಮದಲ್ಲಿ ಮೈಸೂರಿನ ನಾಹಿತ್ಯ, ನಂಧ್ಯಾತಿಂತಕ ರಾ. ಅದೀಂದರೆ ಕುಳಿಪ್ಪ 'ಹರದಾಸ ಅಪ್ಪಣಿ ಕವಿ' ಕೃತಿ ಜಯಾಗರದೆ ಮಾಡಿದ್ದಾರೆ. ಉಪನಾಯಕವನ್ನು ಮೈಸೂರಿನ ಭರಣಿ ಆಜ್ಞೆ ಗಾಳಿಲಲಿ ನಿದೇಶಿತ ವೆಲ್ಲಮುಕ್ಕಿಗೆ ಕಾವೇರಿಪ್ಪ ನಿಳಿತಾದ್ದಾರೆ. ರಂಗಕುರು ಮಂಧ್ಯ ರಮೇಶ್ ಶಾರ ಅಧ್ಯಕ್ಷತೆಯಿಳಿ ನಡೆಯುವ ಈ ಕಾರ್ಯಕ್ರಮದಲ್ಲಿ ನಾಟಕಕಾರ ಅಧ್ಯಂಡ ಕಾರ್ಯಕ್ರಮ, ನಿಂತಾ ಕಾರ್ಯಕ್ರಮ, ಒಳಿಯಂಡ ಗಂಭೀರ ಮತ್ತು ಕಳ್ಳಿಲರ ನಾಟಯ್ಯ ಭಾಗವಹಿನಿತಾದ್ದಾರೆ. ನಂಜಿ 6.30ಕ್ಕೆ ಡಾ.ಜಿ.ವಿ. ಕಾರಂತ ನಮನ ನಾಟಕೆಂದ್ರವದಲ್ಲಿ ಕೆಳವೆ ನಾಟಕ 'ಹದ್ದ್' ಪ್ರದರ್ಶನಗೊಳಿಸಿದೆ.

ಹೌದು! ರಂಗಭೂಮಿಯಲ್ಲಿ ಸಾಹಿತ್ಯವಿದೆ, ಮಾತಿದೆ, ಸಂಗೀತವಿದೆ, ನೃತ್ಯವಿದೆ, ಉದ್ದಪ್ಪ-ತೋಡಪ್ಪ, ವರ್ಣ ಅಲಂಕಾರವಿದೆ, ಬೆಳಕು ಭಿನ್ನಾಳಿವಿದೆ, ಶಿಲ್ಪವಿದೆ, ಚತುರ್ವಿದೆ, ಅಭಿನಯವಿದೆ... ಕೊಡವ ಭಾಷೆಯನ್ನು ಬೆಳಿಸಲು ಅಪ್ಪಣಿಕವಿಗೆ ಇದಕ್ಕಿಂತ ಒಳ್ಳಿಯು ಮಾಧ್ಯಮ ಬೆರೆಂದಿಲ್ಲ ಅನಿಸ್ತು. ಆಗಿನ್ನೂ ಕನ್ನಡ ನಾಡಿನಲ್ಲಿ ಗುಬ್ಬಿ ಎರಣ್ಣಿ, ಮೈಸೂರಿನ ಮೊಹಮದ್ ಹೇರ್ ಎಂಬ ರಂಗಭೀಪ್ಪರ ಕಂಪನಿ ನಾಟಕಗಳು ಜನಮನ ಗೆದ್ದಿದ್ದವು. ಈ ನಾಟಕಗಳನ್ನು ನೋಡಿ ಅಪ್ಪಣಿಕವಿ ಆರಂಭದಲ್ಲಿ ಕನ್ನಡ ಬರಹಗಳನ್ನು ಪ್ರಾರಂಭಿಸಿ ನಂತರ 1890 ರಿಂದ ಕೊಡವ ಭಾಷೆಯಲ್ಲಿ ಕನ್ನಡ ಲೀಟ್ ಬಳಸಿಕೊಂಡು ನಾಟಕಗಳನ್ನು ಬರೆದರು. ಕೊಡಗಿನಲ್ಲಿ. ಅಂದು ಎಂತಹ ವಾತಾವರಣವಿತ್ತು ಎಂದರೆ ಬ್ರಿಟಿಷರ ಆಡಳಿತದ ಇಂಗ್ಲಿಷ್ ನಿಂದಾಗಿ ಕನ್ನಡಕ್ಕೆ ನೆಲೆ ಬೆಲೆ ಇರಲಿಲ್ಲ. ಕೊಡವ ಭಾಷೆಯನ್ನು ಮಾತನಾಡುವವರು ಲಕ್ಷಕ್ಕಿಂತ ಹೆಚ್ಚು ಇರಲಿಲ್ಲ. ಇದೊಂದು ಭಾಷೆಯಂದೇ ಯಾರೂ ಪರಿಗಳಿಸಿರಲಿಲ್ಲ. ತನ್ನ ಸುತ್ತಮುತ್ತಲಿನ ಕನ್ನಡ, ಮಲಯಾಳಂ, ತಮಿಳು, ಉದ್ದಪ್ಪ, ಪಶ್ಚಿಮಾಂತರ ಭಾಷೆಗೆ ಮೊದಲಿಗರಾದರು. ಅಪ್ಪಣಿಕವಿ ಬರೆದು ಪ್ರತಿಸಿದ್ದು ನಾಲ್ಕು ನಾಟಕಗಳು ಮಾತ್ರ. ಆದರೆ ಅವರ ಬದಾರು ನಾಟಕಗಳು ಪ್ರಕಟವಾಗಿದೇ ಉಳಿದಿವೆ. ಇಂದಿಗೂ ವಿಮರ್ಶಕರಿಗೆ ಸಾಹಿತ್ಯ, ರಂಗಭೂಮಿಗೆ ಸಾಹಿತ್ಯ ಉದ್ದೇಶದಿಂದ ಬಂಧನೆಯಾಗಿದೆ.



ತಿಳಿಯಲಾಗಿತ್ತು. ಇನ್ನೂ ಮುಂದೆ ಹೋಗಿ ಕನ್ನಡದ ಸಮೋದರಿ ಭಾಷೆ (ಕ್ರೆಲ್ಸ್) ಎಂದು ಭಾಷಿಸಿಕೊಂಡು.

ಕವಿ ಅಪ್ಪಣಿ ಇದನ್ನು ಸಾರಾಸಗಟಾಗಿ ತಿರಸ್ತಿರಿಸಿದರು. ಕೊಡವ ಸ್ವತಂತ್ರ ಅಪ್ಪಣಿ ದ್ರಾವಿಡ ಭಾಷೆ, ಇದಕ್ಕೆ ವರದು ಶತಮಾನದಷ್ಟು ಇತಿಹಾಸವಿದೆ. ಇದರಲ್ಲಿ, ಅಧ್ಯಂಡ ಸಾಹಿತ್ಯ ಕೃತಿಗೆ ಸಾಧ್ಯತೆ ಇದೆ ಎಂದು ಕೃತಿಯಲ್ಲಿ ಸಾಧಿಸಿ ತೋರಿಸಿದರು. ಕನ್ನಡನಾಡಿನ ಜೀವನದಿ, ಅಸ್ತಿತ್ವ, ಕಾವೇರಿಯ ಬಗ್ಗೆ ಕನ್ನಡದಲ್ಲಿ ಯಾವುದೇ ಕೃತಿಗಳಾಗಲೀ. ನಾಟಕಗಳಲ್ಲಿ ಬಂದಿಲ್ಲ. ಆದರೆ ಹರದಾಸ ಅಪ್ಪಣಿ ಕವಿ 'ಶ್ರೀ ಕಾವೇರಿ ನಾಟಕ' ಎಂದು ವೃತ್ತಿ ಕಂಪನಿ ಶೈಲಿಯಲ್ಲಿ ನಾಟಕ ಬರೆದು ಪ್ರಕಟಿಸಿದರು. ಪುರಾಣದ ಯಾತ್ರಾತಿಯ ಬಗ್ಗೆ ಕನ್ನಡಕ್ಕಿಂತಲೂ ಮೊದಲು 'ಯಾತ್ರಾತಿ ರಾಜಂಡ ನಾಟಕ' ಎಂದು ಕೊಡವ ಭಾಷೆಯಲ್ಲಿ ಬರೆದು ಪ್ರಕಟಿಸಿದರು. ಕೊಡವ ಭಾಷೆಗೆ ಪದಗಳಾಗಿ ಅಪ್ಪಣಿ ಕವಿ ತಡಕಾಡಲಿಲ್ಲ. ಅಧ್ಯಂಡವಾದ ಕಂದ ಪದಗಳನ್ನು ಬರೆದರು. ಕಾವ್ಯಗಳನ್ನು ಸೃಷ್ಟಿಸಿದರು. ಕನಕ, ಪುರಂದರ ದಾಸರಹಾದಿಯಲ್ಲಿ ಕೊಡವ ಭಾಷೆಯಲ್ಲಿ ಮೊದಲ ದಾಸ ಪರಂಪರೆಯನ್ನು ಸೃಷ್ಟಿಸಿದರು. ಬರೆದು, ಅಭಿನಯಿಸಿ, ಹಾಡಿ, ಕೊಡವ ಭಾಷೆಗೊಂದು ಸೊಗಿಸಿದೆ ಎಂದು ರಂಗದಲ್ಲಿ ತೋರಿಸಿದರು. ಹೀಗಾಗೆ ಅಪ್ಪಣಿ ಬಬ್ಬೆ ಕವಿಯಾಗಿ, ನಾಟಕಾರರಾಗಿ, ಹರದಾಸರಾಗಿ ಕೊಡವ ಭಾಷೆಗೆ ಮೊದಲಿಗರಾದರು. ಅಪ್ಪಣಿಕವಿ ಬರೆದು ಪ್ರತಿಸಿದ್ದು ನಾಲ್ಕು ನಾಟಕಗಳು ಮಾತ್ರ. ಆದರೆ ಅವರ ಬದಾರು ನಾಟಕಗಳು ಪ್ರಕಟವಾಗಿದೇ ಉಳಿದಿವೆ. ಇಂದಿಗೂ ವಿಮರ್ಶಕರಿಗೆ ಸಾಹಿತ್ಯ, ರಂಗಭೂಮಿಗೆ ಸಾಹಿತ್ಯವಾಗಿದೆ. ಅಪ್ಪಣಿ ಕವಿಯ ಹೆಸರಿನಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಒಂದು ಅಧ್ಯಯನ ಪೀಠ ರಚನೆಯಾಗಿದೆ. ಮತ್ತು ಸೆಪ್ಟೆಂಬರ್ 21 ರಿಂದ ಕನ್ನಡಕ್ಕೆ ಭಾಷಾಂತರದ ತೆಲಿಗಿನ ಮುತ್ತಣ್ಣಿ ಅಪ್ಪಣಿ ಕವಿಯಾಗಿ ಮಾಡಿದ್ದಾರೆ.

ಕವಿಯ ನಾಟಕಗಳು ಅಧ್ಯತ್ಮೇಯನ್ನು ಕಟ್ಟಿಕೊಂಡು ತೆಗೆದು ಕೊಡವ ಭಾಷೆಯಲ್ಲಿ ಬರೆದು ಪ್ರಕಟಿಸಿದ್ದಾರೆ ಎಂದು ಮಾತನಾಡುತ್ತಾರೆ. 'ಇದೊಂದು ಗೊಡ್ಡು ಭಾಷೆ' ಇದಕ್ಕೆನು ಮಾನ್ಯತೆ ಎಂದು ಅವಹೇಳಿಸ ಮಾಡಿದಾಗ ಆ ಸಮಾರಂಭದಲ್ಲಿದ್ದ ಇನ್ನೊಬ್ಬು ವಿದ್ಯಾಂಸ ದಾ. ಐ.ಮಾ. ಮುತ್ತಣ್ಣಿ ಆ ಕನ್ನಡದ ವಿದ್ಯಾಂಸರನ್ನು ತರಾಟಿಗೆ ತೆಗೆದುಕೊಂಡು ಕೃತಿಯನ್ನು, ಓದದೆ, ಅಧ್ಯಯನಿಕೊಳ್ಳಿದೆ ಹೇಳಿವ ನಿಮ್ಮಂತಹವರಿಂದ ಒಂದು ಭಾಷೆ ಅವಹೇಳಿಸಿದಾಗಿದೆ' ಎಂದು ಅಪ್ಪಣಿಕವಿಯ ಒಂದೆರುದು ಕಾವ್ಯಗಳನ್ನು ಓದಿ ಹೇಳಿದರು. ಕವಿ ಭಾಷೆಯಲ್ಲಿ ಬಳಸಿದ ಲಯ, ತಾಳ, ಪ್ರಾಸ, ಗುರು-ಲಘುಗಳಿನ್ನು ವರ್ಣಿಸಿದಾಗಿ ಕನ್ನಡದ ವಿದ್ಯಾಂಸ ನಾಟಕಕ್ಕೆ ಯಂದ ತಲೆತ್ತಿಸಿದರು. ಇದಾಗಿ ಮುತ್ತಣ್ಣಿ ಅಪ್ಪಣಿ ಕವಿಯ ನಾಲ್ಕು ನಾಟಕಗಳನ್ನು ಕನ್ನಡಕ್ಕೆ ಭಾಷಾಂತರಿಸಿ ಪ್ರಕಟಿಸಿದರು. ಇದನ್ನು 1964 ರಲ್ಲಿ ಅಂದಿನ ಮೈಸೂರು ರಾಜ್ಯದ ಗ್ರಂಥ ಮಂತ್ರಿ ಎಸ್.ಆರ್. ಪಾಟೀಲ್ ಬಿಡುಗಡೆ ಮಾಡಿದರು.

ಅಪ್ಪಣಿಕವಿಯನ್ನು ಒಂದಷ್ಟು ಲೋಕಕ್ಕೆ ಪರಿಚಯ ಸಿದವರು ಮುತ್ತಣ್ಣಿರೇ. ಇಲ್ಲದಿದ್ದರೆ ಕವಿ ಕಣ್ಣಿರೆಯಾದಂತೆ ಅವರ ಕೃತಿಗಳು ಕಣ್ಣಿರೆಯಾಗಿ ಬಿಡುತ್ತಿದ್ದವು. ಸೆಪ್ಟೆಂಬರ್ 21 ಅಪ್ಪಣಿ ಕವಿಯ ಜನ್ಮದಿನ ಇಂದಿಗೆ 151 ವರ್ಷಗಳಾಗಿವೆ (1868-2019), ಕೇಂದ್ರ ಸಾಹಿತ್ಯ ಅಕಾಡೆಮಿ ಕವಿಯನ್ನು ಭಾರತೀಯ ಸಾಹಿತ್ಯ ನಿರ್ಮಾಪಕಕ್ಕೆ ಪಕ್ಕೆ ಎಂದು ಮಾನ್ಯತೆ ಮಾಡಿದೆ. ಬಬ್ಬೆ ಸ್ವಜನಿತೀಲ, ದೇಸಿ ಕವಿ ಈ ನಾಟಕಕಾರನ ಬದುಕು-ಬರಹವನ್ನೊಳಗೊಂಡ ಕೃತಿ ಹರದಾಸ ಅಪ್ಪಣಿ ಕವಿ' ಯನ್ನು ಬರೆದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಿಸಿದೆ. ಈ ಕೃತಿ ಭಾರತೀಯ ಏಳು ಭಾಷೆಗಳಲ್ಲಿ ಪ್ರಕಟಗೊಳ್ಳಲಿದೆ. ಅಪ್ಪಣಿ ಕವಿಯ ಹೆಸರಿನಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಒಂದು ಅಧ್ಯಯನ ಪೀಠ ರಚನೆಯಾಗಿದೆ. ಮತ್ತು ಸೆಪ್ಟೆಂಬರ್ 21 ರಿಂದ ಕನ್ನಡ ಪಕ್ಕ ಕೊಡಗು ಜಿಲ್ಲೆಯಲ್ಲಿ ಸರ್ಕಾರದಿಂದ ಕವಿಯ ಜಯಂತಿ ಆಚರಣೆಯಾಗಿ ಎನ್ನುಪ್ಪಂದು ಸಾಹಿತ್ಯಾಭಿಮಾನಿಗಳು, ರಂಗಸ್ತ್ರಿಯರ ಬಹುದಿನಗಳ ಬೇಡಿಕೆ. ಸರ್ಕಾರ ಇದನ್ನು ಮಾನ್ಯ ಮಾಡಬೇಕು.